



ಪಟ್ಟಣ ಸಹಕಾರ ಬ್ಯಾಂಕುಗಳ

ಮಾರ್ಕಾ ಪ್ರತಿಕ್ರಮ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ಕನ್ನಡ
ವಾರಪತ್ರಿಕೆ

ಸಂಪುಟ : 33 | ಸಂಚಿಕೆ : 12 | 24 ಜೂನ್ 2026 | ಬುಧವಾರ | ಪುಟಗಳು : 8 | ಬೆಲೆ : 2/-

ರಿಸರ್ವ್ ಬ್ಯಾಂಕಿನಿಂದ ಪಟ್ಟಣ ಸಹಕಾರ ಬ್ಯಾಂಕುಗಳ ಮಾದರಿ ಉಪನಿಯಮಗಳ ಕರಡು ರಚನೆಗೆ ಐವರು ಸದಸ್ಯರ ಸಮಿತಿ ರಚನೆ

ನವದೆಹಲಿ : ಪಟ್ಟಣ ಸಹಕಾರ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಹತ್ವದ ಹೆಜ್ಜೆಯಾಗಿ, ಭಾರತೀಯ ರಿಸರ್ವ್ ಬ್ಯಾಂಕ್, ಪಟ್ಟಣ ಸಹಕಾರಿ ಬ್ಯಾಂಕುಗಳ (ಯುಸಿಬಿ) ಮಾದರಿ ಉಪನಿಯಮಗಳನ್ನು (ಮಾದರಿ ಬೈಲಾ) ಸಿದ್ಧಪಡಿಸಲು ಐವರು ಸದಸ್ಯರ ಸಮಿತಿಯನ್ನು ರಚಿಸಿದೆ. 1979ರಲ್ಲಿ ರಚಿಸಿದ್ದ ಮಾಧವ ದಾಸ್ ಸಮಿತಿಯನ್ನು ರಚಿಸಿದ್ದ ಐದು ದಶಕಗಳ ಬಳಿಕ ಆರಬಿಐ ಈ ಮಹತ್ವದ ಕಾರ್ಯಕ್ಕೆ ಮುಂದಾಗಿದೆ.

ಆರಬಿಐ ಹೊರಡಿಸಿದ ಪ್ರಕಟಣೆಯಲ್ಲಿ ಹೊಸ ಸಮಿತಿಯ ರಚನೆಯನ್ನು ಘೋಷಿಸಿದೆ. ಮಹಾರಾಷ್ಟ್ರ ಸರ್ಕಾರದ ಸಹಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಹಾಗೂ ವಿಶೇಷ ನಿಬಂಧಕರಾಗಿ (ನಿವೃತ್ತ) ಸೇವೆ ಸಲ್ಲಿಸಿದ್ದ ದಿನೇಶ್ ಜಿಲ್ಲರ್ ಅವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ವಕೀಲ ಹಾಗೂ ಡೊಂಬಿವಿಲಿ ನಗರಿ ಸಹಕಾರ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷ ಗಣೇಶ್ ಧಾರ್ಗಲ್ಕರ್, ಟಿಜೆಎಸ್‌ಬಿ ಸಹಕಾರ ಬ್ಯಾಂಕ್‌ನ ನಿರ್ದೇಶಕ ಕವಿ ಆರ್.ಸಿ.ವಿ. ಶೇಷಾಚಲಂ, ಆರಬಿಐ ಮುಖ್ಯ ಮಹಾಪ್ರಬಂಧಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪಿ.ಕೆ. ಅರೋರಾ, ಪುಣೆಯ ಕೃಷಿ ಬ್ಯಾಂಕಿಂಗ್ ಕಾಲೇಜು (ಸಿಎಬಿ) ಇದರ ಉಪ ಮಹಾಪ್ರಬಂಧಕ ಹಾಗೂ ಅಧ್ಯಾಪಕ ಸದಸ್ಯ ಮುರಳೀಕೃಷ್ಣ ಎಂ. ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಆರಬಿಐ ಮಾಹಿತಿಯಂತೆ 2023ರ ಮೇ 12ರಂದು ನಡೆದ ನಗರ ಸಹಕಾರ ಬ್ಯಾಂಕ್ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಆರಬಿಐ ಗವರ್ನರ್ ನಡೆಸಿದ ಸಭೆಯಲ್ಲಿ ಬಂದ ಸಲಹೆಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.



2020ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ತಿದ್ದುಪಡಿಗಳ ನಂತರ ಅದರ ಹಲವು ವಿಧಿಗಳು ಸಹಕಾರ ಬ್ಯಾಂಕುಗಳಿಗೂ ಅನ್ವಯವಾಗಿದ್ದು, ಈ ಹಿನ್ನೆಲೆಯಲ್ಲಿ ಹೊಸ ಮಾದರಿ ಉಪನಿಯಮಗಳ ಅಗತ್ಯ ಉಂಟಾಗಿದೆ ಎಂದು ಆರಬಿಐ ತಿಳಿಸಿದೆ.

ಸಮಿತಿಗೆ ಕರಡು ಉಪನಿಯಮಗಳನ್ನು ಚರ್ಚಿಸಿ ಅಂತಿಮಗೊಳಿಸಿ, ಮೊದಲ ಸಭೆಯ ದಿನಾಂಕದಿಂದ ಮೂರು ತಿಂಗಳೊಳಗೆ ತನ್ನ ಶಿಫಾರಸುಗಳನ್ನು ಸಲ್ಲಿಸುವ ಜವಾಬ್ದಾರಿ ನೀಡಲಾಗಿದೆ. ಈ ಕ್ರಮವು ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಏಕರೂಪದ ಆಡಳಿತ ಚೌಕಟ್ಟು ಒದಗಿಸುವುದರ ಜೊತೆಗೆ, ಕ್ಷೇತ್ರದ ಭವಿಷ್ಯದ ನಿಯಂತ್ರಣಾತ್ಮಕ ಹಾಗೂ ಕಾರ್ಯಾಚರಣಾ ವ್ಯವಸ್ಥೆಯ ಮೇಲೆ ಮಹತ್ವದ ಪರಿಣಾಮ ಬೀರುವ ನಿರೀಕ್ಷೆಯಿದೆ.

ರಿಸರ್ವ್ ಬ್ಯಾಂಕಿನಿಂದ ಅನಿವಾಸಿ ಭಾರತೀಯರ ಹೂಡಿಕೆ, ವರ್ಗಾವಣೆಯಲ್ಲಿ ಸರಳೀಕರಣ ಜಾರಿಗೆ



ಹೊಸದಿಲ್ಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಅನಿವಾಸಿ ಭಾರತೀಯರು ಮತ್ತು ವಿದೇಶದ ಪೌರತ್ವವನ್ನು ಹೊಂದಿರುವ ಭಾರತೀಯ ನಾಗರಿಕರನ್ನು ಗಮನದಲ್ಲಿ ಇಟ್ಟುಕೊಂಡು, ಕೆಲವು ಬದಲಾವಣೆಯನ್ನು ತಂದಿದೆ. ಈ ಬದಲಾವಣೆ, ಭಾರತದಲ್ಲಿನ ಹೂಡಿಕೆಯನ್ನು ಇನ್ನಷ್ಟು ಸರಳೀಕರಣಗೊಳಿಸುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್, ವಿದೇಶಿ ವಿನಿಮಯ ನಿರ್ವಹಣಾ ನಿಯಮಾವಳಿ (ತಿದ್ದುಪಡಿ) 2026ರ ಅಡಿಯಲ್ಲಿ, ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದ ವಿದೇಶಿ ನಾಗರಿಕರಿಗೆ, ಅವರಿಗೆ ಹೂಡಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈ ತಿದ್ದುಪಡಿ, ಗಮನಾರ್ಹವಾಗಿ ಉಪಯೋಗಕ್ಕೆ ಬರಲಿದೆ. ರಿಸರ್ವ್ ಬ್ಯಾಂಕ್, ಮಾಡಿರುವ ಐದು ಬದಲಾವಣೆಗಳು ಹೀಗಿವೆ:

1. ಹೂಡಿಕೆ ಮರುಪಾವತಿಗಾಗಿ ಪ್ರತ್ಯೇಕ ಖಾತೆ :

ಭಾರತೀಯರು ಮತ್ತು ವಿದೇಶಿ ನಾಗರಿಕರು, ಭಾರತದಲ್ಲಿ ಹೂಡಿಕೆ ಮಾಡುವ ಉದ್ದೇಶಕ್ಕಾಗಿಯೇ ಪ್ರತ್ಯೇಕವಾದ ಖಾತೆಯನ್ನು ತೆರೆಯಬಹುದು. ಇದಕ್ಕಾಗಿ, ಸಂಬಂಧ ಪಟ್ಟ ಬ್ಯಾಂಕುಗಳಿಗೆ ಸೂಚನೆಯನ್ನು

ಇವು ಸಂಪುಟ 227



3

ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್ ಲ.,
45ನೇ ವಾರ್ಷಿಕ ಮಹಾಸಭೆ ರೂ.16.87 ಕೋಟಿ
ನಿವ್ವಳ ಲಾಭ : ಅಧ್ಯಕ್ಷರಾದ ಹೆಚ್.ಲಿ. ಗೋಪಾಲ್



5

ಎಂಸಿಐ ಬ್ಯಾಂಕಿನಲ್ಲಿ ವಾರ್ಷಿಕ
ಕಾರ್ಯಕ್ಷಮತೆ ಪರಿಶೀಲನೆ,
ಪ್ರಶಸ್ತಿ ಪ್ರದಾನ ಸಮಾರಂಭ



7

ನಿಮ್ಮ ಪ್ರಶ್ನೆ
ನಮ್ಮ ಉತ್ತರ

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಸೌರ ವಿದ್ಯುತ್ ಯೋಜನೆ: ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ
ಲಾಭವನ್ನು ತಂದುಕೊಡುವ ಒಂದು ವಿಶಿಷ್ಟ ಯೋಜನೆ

ನಮ್ಮದು ಅತೀ ಹೆಚ್ಚು ಇಂಧನವನ್ನು ಬಳಕೆ ಮಾಡುವ ದೇಶವಾಗಿದೆ. ಜಗತ್ತಿನ ಸೌರಶಕ್ತಿಯ ಬಳಕೆಯಲ್ಲಿ 5ನೇ ಸ್ಥಾನದಲ್ಲಿದೆ. ಕಳೆದ ಕೆಲ ವರ್ಷಗಳಲ್ಲಿ ದೇಶದಲ್ಲಿ ಸೌರ ಇಂಧನ ಸಾಮರ್ಥ್ಯ ಶೇ. 30 ಪಟ್ಟು ಹೆಚ್ಚಾಗಿದೆ ಎಂದು ವರದಿಗಳು ತಿಳಿಸುತ್ತವೆ. ಅಂಕಿ ಅಂಶಗಳ ಪ್ರಕಾರ 81.81 ಗಿಗಾ ವ್ಯಾಟ್‌ಗಿಂತಲೂ ಹೆಚ್ಚಿನ ಸೌರ ವಿದ್ಯುತ್ ದೇಶದಲ್ಲಿ ಉತ್ಪಾದನೆ ಆಗುತ್ತಿದೆ. ಹೀಗಾಗಿ ಪ್ರಧಾನಮಂತ್ರಿ ಸೂರ್ಯ ಫಾರ್ ಯೋಜನೆಯನ್ನು ಉತ್ತೇಜಿಸುತ್ತಿದೆ.

ಜನರು ತಮ್ಮ ಮನೆಯ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಂಡಲ್ಲಿ, ಪರಿಸರಕ್ಕೆ ಹಾನಿಕಾರಕವಾದ ಕಲ್ಲಿದ್ದಲಿಂದ ಉತ್ಪಾದಿಸುವ ಉಷ್ಣ ವಿದ್ಯುತ್ ಮೇಲಿನ ಅವಲಂಬನೆ ತಗ್ಗಲಿದೆ. ನಮ್ಮಲ್ಲಿ ವರ್ಷದ ಬಹುತೇಕ ತಿಂಗಳು ಪ್ರಖರವಾದ ಬಿಸಿಲು ಇರುವುದರಿಂದ ಅದರ ಸಂಪೂರ್ಣ ಪ್ರಯೋಜನವನ್ನು ನಾವು ಪಡೆಯಬಹುದಾಗಿದೆ. ಸೌರ ವಿದ್ಯುತ್‌ನಿಂದ ಅಡುಗೆ ಮಾಡಬಹುದು, ಸ್ನಾನಕ್ಕೆ ನೀರು ಕಾಯಿಸಬಹುದು. ರೈತರು ಪಂಪ್‌ಸೆಟ್, ಮೊಬೈಲ್‌ಗಳನ್ನು ಚಾರ್ಜ್ ಮಾಡಿಕೊಳ್ಳಬಹುದು.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಸೂರ್ಯ ಫಾರ್ ವಿದ್ಯುತ್ ಯೋಜನೆಯನ್ನು 2024ರಲ್ಲೇ ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಮನೆಯ ಭಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಸಬ್ಸಿಡಿ ದೊರೆಯಲಿದ್ದು, ಬ್ಯಾಂಕುಗಳಿಂದ ಕಡಿಮೆ ಬಡ್ಡಿಗೆ ಸಾಲ ಸೌಲಭ್ಯವೂ ಸಿಗಲಿದೆ. ಇದರಿಂದ ಮನೆಗೆ ತಿಂಗಳಿಗೆ ಸರಾಸರಿ 300 ಯುನಿಟ್ ಉಚಿತ ವಿದ್ಯುತ್ ಪಡೆಯಲು ಸಾಧ್ಯವಿದೆ. ಹೆಚ್ಚುವರಿ ವಿದ್ಯುತ್ ಅನ್ನು ವಿದ್ಯುತ್ ವಿತರಣಾ ಸಂಸ್ಥೆಗೆ ಮಾರಾಟ ಮಾಡಿ, ತಿಂಗಳಿಗೆ ರೂ.17 ಸಾವಿರವರೆಗೂ ಆದಾಯಗಳಿಸಬಹುದಾಗಿದೆ. ಇದರಿಂದ ಸಾರ್ವಜನಿಕರಿಗೂ ಹಾಗೂ ಸರ್ಕಾರಕ್ಕೂ ಲಾಭ ತಂದುಕೊಡುವ ಒಂದು ವಿಶಿಷ್ಟ ಯೋಜನೆಯಾಗಿದೆ.

ಕೇಂದ್ರ ಸರ್ಕಾರದಂತೆ ನಮ್ಮ ರಾಜ್ಯ ಸರ್ಕಾರವೂ ಈ ಯೋಜನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಎಲ್ಲಾ ಮನೆಗಳಲ್ಲಿ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ವಿದ್ಯುತ್ ಉತ್ಪಾದಕರಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಪ್ರತಿ ಯೂನಿಟ್‌ಗೆ ರೂ.3.79 ನೀಡುತ್ತದೆ. ರಾಜ್ಯದಲ್ಲಿ ಈಗಾಗಲೇ ವಿವಿಧ ಯೋಜನೆಗಳ ಅಡಿಯಲ್ಲಿ 22,000 ಸೌರಫಲಕಗಳನ್ನು ಸ್ಥಾಪಿಸಲಾಗಿದ್ದು, ಸುಮಾರು 570 ಮೇಘಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೇ 9,377 ಫಲಕಗಳು 301.7 ಮೆ. ವ್ಯಾ ವಿದ್ಯುತ್ ಉತ್ಪಾದಿಸುತ್ತವೆ ಎಂದು ಅಂಕಿಅಂಶಗಳು ತಿಳಿಸುತ್ತವೆ.

ನಮ್ಮ ದೇಶ ಸೌರ ವಿದ್ಯುತ್ ಉತ್ಪಾದನೆಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮಿದ್ದು, ಚೀನಾ ಮತ್ತು ಅಮೆರಿಕ ನಂತರದ ಅತಿದೊಡ್ಡ ಮಾರುಕಟ್ಟೆಯಾಗಿ ಬೆಳೆದಿದ್ದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ.

ಈ ವಿಷಯದಲ್ಲಿ ನಮ್ಮ ಸಹಕಾರ ಸಂಘ-ಸಂಸ್ಥೆಗಳು ಕೂಡಾ ಆಸಕ್ತಿ ವಹಿಸಬೇಕಿದೆ. ನಮ್ಮಲ್ಲಿ ಬಹುತೇಕ ಸಹಕಾರ ಬ್ಯಾಂಕುಗಳು ತಮ್ಮದೇ ಆದ ಬೃಹತ್ ಕಟ್ಟಡಗಳನ್ನು ಹೊಂದಿವೆ. ಅವುಗಳ ಮೇಲ್ಭಾಗದಲ್ಲಿ ವಿದ್ಯುತ್ ಉತ್ಪಾದನಾ ಘಟಕ ಅಳವಡಿಸಿಕೊಂಡಲ್ಲಿ ವರ್ಷವೊಂದಕ್ಕೆ ಲಕ್ಷಾಂತರ ರೂಪಾಯಿಗಳ ಉಳಿತಾಯ ಸಾಧ್ಯವಿದೆ. ಸಹಕಾರಿಗಳು ಈ ದಿಸೆಯಲ್ಲಿ ಯೋಚಿಸಲಿ ಎಂದು ಆಶಿಸುತ್ತೇನೆ.

» ಎಚ್.ಕೆ. ಪಾಟೀಲ

...1ನೇ ಪುಟದಿಂದ

ನೀಡಲಾಗಿದೆ. ಇದರಿಂದಾಗಿ, ಹೂಡಿಕೆ ಮಾಡಿದ ಹಣ ಮತ್ತು ಅದರಲ್ಲಿ ಬರುವ ಲಾಭಾಂಶವನ್ನು ಸುಲಭವಾಗಿ ತಮ್ಮ ದೇಶಕ್ಕೆ (ವಿದೇಶ) ಕೊಂಡೊಯ್ಯಲು ಈ ಖಾತೆ ನೆರವಾಗುತ್ತದೆ.

2. ರಾಷ್ಟ್ರೀಯ ಪೆನ್ಷನ್ ಯೋಜನೆಗಳ ನಿಯಮಗಳಲ್ಲಿ

ಸರಳೀಕರಣ :

ರಿಸರ್ವ್ ಬ್ಯಾಂಕ್, ರಾಷ್ಟ್ರೀಯ ಪೆನ್ಷನ್ ಯೋಜನೆಗೆ ಹಣ ಪಾವತಿಸುವ ನಿಯಮಗಳನ್ನು ಸುಲಭಗೊಳಿಸಿದೆ. ಈಗ, ಅನಿವಾಸಿ ಭಾರತೀಯರು, ಬ್ಯಾಂಕ್ ಚಾನೆಲ್‌ಗಳ ಮೂಲಕ, ನೇರವಾಗಿ ಹಣವನ್ನು ಕಳುಹಿಸಬಹುದಾಗಿದೆ. ವಿದೇಶಿ ಕರೆನ್ಸಿ ಅಥವಾ ರೂಪಾಯಿ ವಹಿವಾಟು ಖಾತೆ ಅಥವಾ NRO (Non Resident Ordinary) ಖಾತೆಯಲ್ಲಿರುವ ಹಣದ ಮೂಲಕವೂ, ಪೆನ್ಷನ್ ಯೋಜನೆಯ ಹಣವನ್ನು ಪಾವತಿಸಬಹುದಾಗಿದೆ.

3. ಹೂಡಿಕೆಯಿಂದ ರಿಟರ್ನ್ಸ್ ಬರುವ ಹಣ ವರ್ಗಾವಣೆ

ಸರಳೀಕರಣ :

ಅನಿವಾಸಿ ಭಾರತೀಯರು, ಭಾರತದಲ್ಲಿನ ಹೂಡಿಕೆಗಳ ಮಾರಾಟದ (ಷೇರು ಮಾರುಕಟ್ಟೆ ಹೂಡಿಕೆ ಅಥವಾ ಮ್ಯೂಚುಯಲ್ ಫಂಡ್) ನಂತರ ಬರುವ ಹಣವನ್ನು ನೇರವಾಗಿ ಇನ್ನು ಮುಂದೆ ವರ್ಗಾಯಿಸಬಹುದು. ಆದರೆ, ರಿಸರ್ವ್ ಬ್ಯಾಂಕ್ ಪದ್ಧತಿಯ ಪ್ರಕಾರ, ತೆರಿಗೆ ಕಡಿತದ ನಂತರ, ಹಣವನ್ನು ಟ್ರಾನ್ಸಫರ್ ಆಗುತ್ತದೆ. ಈ ಹಣವನ್ನು ವಿದೇಶಕ್ಕೆ ವರ್ಗಾಯಿಸಲೂ ಬಹುದು ಅಥವಾ ಭಾರತದಲ್ಲೇ ಇರುವ ಬ್ಯಾಂಕ್ ಖಾತೆಗೆ ಜಮೆಯನ್ನೂ ಮಾಡಬಹುದು.

4. ಭಾರತೀಯ ಕಂಪೆನಿಗಳ ಇಕ್ವಿಟಿ ಷೇರ್ ಖರೀದಿ

ಅಂತಾರಾಷ್ಟ್ರೀಯ ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲಾದ ಭಾರತೀಯ ಕಂಪೆನಿಗಳ ಇಕ್ವಿಟಿ ಷೇರ್‌ಗಳನ್ನು ಖರೀದಿಸಲು ಅಥವಾ ರಿಜಿಸ್ಟರ್ ಆಗಲು ಬಯಸುವ, ಅನಿವಾಸಿ ಭಾರತೀಯರು, ಅದರ ಹೂಡಿಕೆ ಹಣವನ್ನು ನೇರವಾಗಿ ಭಾರತದಲ್ಲಿನ ಬ್ಯಾಂಕ್ ಖಾತೆಗೆ ಕಳುಹಿಸಬೇಕು ಇಲ್ಲವೇ ಆಯಾಯ ಭಾರತೀಯ ಕಂಪೆನಿಗಳ ವಿದೇಶಿ ಕರೆನ್ಸಿ ಖಾತೆಗೆ ಜಮೆ ಮಾಡಬೇಕಾಗುತ್ತದೆ.

5. ಪೇಪರ್ ವರ್ಕ್ ಕಡಿಮೆ ಮಾಡಲು ಸೂಕ್ತ ಕ್ರಮ

ಅನಿವಾಸಿ ಭಾರತೀಯ ಹೂಡಿಕೆದಾರರ ಮೇಲಿನ ದಾಖಲೆಗಳ ಮತ್ತು ಪೇಪರ್ ವರ್ಕ್ ಹೊರೆಯನ್ನು ಕಮ್ಮಿ ಮಾಡುವ ಉದ್ದೇಶದಿಂದ, ಬ್ಯಾಂಕುಗಳು ಅನುಮೋದನೆಯನ್ನು ನೀಡಿರುವ ಅಧಿಕೃತ ಡೀಲರ್‌ಗಳು ಈ ಪ್ರಕ್ರಿಯೆಯನ್ನು ಬ್ಯಾಂಕಿಂಗ್‌ನಲ್ಲಿ ನಿರ್ವಹಿಸಲಿವೆ. ಇದರಿಂದ, ವಿದೇಶಿ ಹೂಡಿಕೆದಾರರು ಮಾಡುವ ಇಕ್ವಿಟಿ ಮಾರುಕಟ್ಟೆ ಖರೀದಿ ಅಥವಾ ಟ್ರಾನ್ಸಫರ್ ವಿವರಗಳನ್ನು ಬ್ಯಾಂಕುಗಳೇ ಹೊಸ ಫಾರ್ಮ್ ಎಲ್‌ಇಸಿ (LEC - IFI) ಮೂಲಕ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ವರದಿ ಮಾಡುತ್ತದೆ.

ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್ ಅ.,

45ನೇ ವಾರ್ಷಿಕ ಮಹಾನಭಿ ರೂ.16.87 ಕೋಟಿ ನಿವ್ವಳ ಲಾಭ : ಅಧ್ಯಕ್ಷರಾದ ಹೆಚ್.ಸಿ. ಗೋಪಾಲ್



ಬೆಂಗಳೂರು : ಬೆಂಗಳೂರಿನ ಪ್ರತಿಷ್ಠಿತ ಕೋ-ಆಪರೇಟಿವ್ ಬ್ಯಾಂಕ್ ಜನತಾ ಸೇವಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ವಿಜಯನಗರ, ಬೆಂಗಳೂರು, ಬ್ಯಾಂಕಿನ 2025-2026ನೇ ಸಾಲಿನ 45ನೇ ಸರ್ವ ಸದಸ್ಯರ ಮಹಾನಭಿಯು ಬೆಂಗಳೂರಿನ ಗಂಗಮ್ಮ ತಿಮ್ಮಯ್ಯ ಇನ್ ಅಂಡ ಕನ್ಸ್ಟ್ರಕ್ಷನ್ ಸೆಂಟರ್‌ನಲ್ಲಿ ಜರುಗಿತು.

ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಹೆಚ್.ಸಿ. ಗೋಪಾಲ್ ರವರು ಮತ್ತು ಉಪಾಧ್ಯಕ್ಷರಾದ ಡಾ. ಪಿ.ಎಲ್. ವೆಂಕಟೇಶ್‌ಮೂರ್ತಿ ರವರು ಹಾಗೂ ನಿರ್ದೇಶಕರುಗಳಾದ ಶ್ರೀ ಮರಿಯಪ್ಪ ಪಿ., ಶ್ರೀ ಸಿದ್ದಪ್ಪಜಿ, ಶ್ರೀ ಜಯರಾಂ. ಎಂ, ಶ್ರೀ ರಾಜಗೋಪಾಲ್ ಹೆಗ್ಡೆ, ಶ್ರೀ ವೀರಣ್ಣಗೌಡ ಎಂ.ಟಿ., ಡಾ. ಉಮಾ ರಾಮು, ಶ್ರೀ ಕೆಂಪಯ್ಯ ಎಂ., ಶ್ರೀ ಚನ್ನಕೇಶವ ಡಿ.ಎಲ್., ಶ್ರೀ ಚಂದ್ರಮೌಳಿ ಎಸ್., ಶ್ರೀಮತಿ ಚಂದ್ರಕಲಾ ಕೆ., ಶ್ರೀಮತಿ ಆರತಿ ಹೆಚ್.ಆರ್., ಶ್ರೀ ಪುಟ್ಟಸ್ವಾಮಿಗೌಡ ಬಿ.ಟಿ., ಶ್ರೀ ಕೃಷ್ಣಪ್ಪ ಸಿ. ಹಾಗೂ ಶ್ರೀ ಶಿವರಾಂ ಬಿ. ರವರುಗಳು ಹಾಗೂ ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳಾದ ಶ್ರೀ ಆನಂದ್ ರಾಮಯ್ಯ ರಮೇಶ್, ಶ್ರೀ ಜವರಾಯಿಗೌಡ ಬಿ.ಎಸ್., ಶ್ರೀ ಶಿವಕುಮಾರ್.ಟಿ.ಎನ್ ರವರುಗಳು ಉದ್ಘಾಟಿಸಿದರು.

ನಂತರ ಮಾತನಾಡಿದ ಅಧ್ಯಕ್ಷರು, ಪಟ್ಟಣ ಸಹಕಾರ ಬ್ಯಾಂಕುಗಳ ಪೈಕಿ ರಾಜ್ಯದಲ್ಲಿಯೇ ನಮ್ಮ ಬ್ಯಾಂಕ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕಿನ ಡಿಜಿಟಲ್ ಸೌಲಭ್ಯಗಳಾದ UPI, CTS Clearing, RTGS/NEFT/IMPS, Mobile Banking, ATM, SMS Banking Facility, Safe Deposit Lockers ಮುಂತಾದ ಬ್ಯಾಂಕಿಂಗ್ ಸೌಲಭ್ಯಗಳು ಲಭ್ಯವಿದ್ದು, ಬ್ಯಾಂಕಿನ ದುಡಿಯುವ ಬಂಡವಾಳ ರೂ. 1805.15 ಕೋಟಿಗಳು, ಒಟ್ಟು ಷೇರು ಬಂಡವಾಳ ರೂ. 36.61 ಕೋಟಿಗಳು, ನಿಧಿಗಳು ರೂ. 136.42 ಕೋಟಿಗಳು,

ರೂ. 731.25 ಕೋಟಿಗಳು ಹೂಡಿಕೆಗಳು, ರೂ. 1500.29 ಕೋಟಿಗಳು ಠೇವಣಿಗಳಿದ್ದು, ಸದರಿ ಸಾಲಿನಲ್ಲಿ ರೂ. 942.50 ಕೋಟಿಗಳ ಸಾಲಗಳನ್ನು ವಿತರಿಸಿದ್ದು, ರೂ. 37.03 ಕೋಟಿಗಳು ಒಟ್ಟು ಎನ್.ಪಿ.ಎ. ಗಳಾಗಿದ್ದು, ನಿವ್ವಳ ಎನ್.ಪಿ.ಎ. 0.00% ಗಳಾಗಿರುತ್ತದೆ.

ಒಟ್ಟು ರೂ.23.05 ಕೋಟಿಗಳ ಲಾಭಗಳಿದ್ದು, ಆದಾಯ ತೆರಿಗೆ ರೂ.6.18 ಕೋಟಿಗಳು ಪಾವತಿಸಿ, ನಿವ್ವಳ ಲಾಭ ರೂ.16.87 ಕೋಟಿಗಳನ್ನು ಹೊಂದಿದ್ದು, ಸದರಿ ವರ್ಷದ ಆಡೀಟ್ ವರ್ಗೀಕರಣದನ್ವಯ “ಎ” ಶ್ರೇಣಿಯನ್ನು ಪಡೆದಿದ್ದು, ECBA (Eligibility Criteria for Business Authorization) ಮಾನದಂಡವನ್ನು ಪೂರೈಸಿರುತ್ತದೆ. ಬ್ಯಾಂಕಿನ ಸದಸ್ಯರ, ಗ್ರಾಹಕರ, ಠೇವಣಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆರ್.ಬಿ.ಎ. ನಿರ್ದೇಶನದನ್ವಯ, ಸಹಕಾರ ಇಲಾಖೆಯ ಕಾನೂನುಗಳನ್ವಯ ಹಾಗೂ ಬ್ಯಾಂಕಿನ ಉಪನಿಯಮದನ್ವಯ ಬ್ಯಾಂಕು ಸದೃಢವಾಗಿದ್ದು, ಯಾವುದೇ ಭೀತಿಯಿಲ್ಲದೆ ಬ್ಯಾಂಕಿನ ಸದಸ್ಯರು, ಗ್ರಾಹಕರು ಠೇವಣಿದಾರರು ಹೆಮ್ಮೆಯಿಂದ, ನಮ್ಮ ಬ್ಯಾಂಕು ಎಂಬ ಹೆಗ್ಗಳಿಕೆಯಿಂದ ಬ್ಯಾಂಕಿನ ಬಗ್ಗೆ ಪ್ರಚಾರ ಮಾಡಬಹುದು ಎಂದು ಅಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದರು ಮತ್ತು ಹಾಲಿ ಇರುವ 5 ಶಾಖೆಗಳ ಜೊತೆಗೆ ಮತ್ತೊಂದು ಶಾಖೆಯನ್ನು ತೆರೆಯುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಬ್ಯಾಂಕ್ 2025-26ನೇ ಸಾಲಿಗೆ ತನ್ನ ಸದಸ್ಯರುಗಳಿಗೆ ಶೇ.15.00% ಡಿವಿಡೆಂಡ್ ವಿತರಿಸಲಾಗಿರುತ್ತದೆ ಹಾಗೂ ಬ್ಯಾಂಕ್ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿದ್ದು, ಕಡಿಮೆ ಬಡ್ಡಿದರಗಳಲ್ಲಿ ಸಣ್ಣ ಪ್ರಮಾಣದ ಸಾಲಗಳನ್ನು ನೀಡುವ ಉದ್ದೇಶವನ್ನು ಸದರಿ ಸಾಲಿನಲ್ಲಿ ಹೊಂದಿರುವುದಾಗಿ ತಿಳಿಸಿದರು.

ಸಹಕಾರ ಶಿಕ್ಷಣ ನಿಧಿ ಸಲ್ಲಿಕೆ

ಬೆಂಗಳೂರು : ಶ್ರೀ ಲಕ್ಷ್ಮೀ ಮಹಿಳಾ ಸಹಕಾರ ಬ್ಯಾಂಕ್ ನಿ., ಬೆಂಗಳೂರು ಇದರ 2025-26ನೇ ಸಾಲಿನ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಗೋವಿಂದಯ್ಯ ಟಿ. ರವರು ಮಹಾಮಂಡಳದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರಿಗೆ ಸಲ್ಲಿಸಿದರು.



ಬೆಂಗಳೂರು: ಪ್ರಗತಿ ಕೋ-ಆಪರೇಟಿವ್ ಬ್ಯಾಂಕ್ ಲಿ., ಬೆಂಗಳೂರು ಇದರ ಸಹಕಾರ ಶಿಕ್ಷಣ ನಿಧಿ ಚೆಕ್‌ನ್ನು ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಸಾದ್ ಎಂ.ಎಸ್. ರವರು ಮಹಾಮಂಡಳದ ಪ್ರಭಾರ ಅಧೀಕ್ಷಕರಾದ ಶ್ರೀ ಆರ್.ಹೆಚ್. ಕುಮಾರ್ ರವರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿ ಶ್ರೀ ಎ.ಎಮ್. ಮನೋಜ್‌ಕುಮಾರ್ ಉಪಸ್ಥಿತರಿದ್ದರು.



ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ದಿನಾಂಕ : 12.06.2026 ರಂದು ಏರ್ಪಡಿಸಿದ್ದ Zoom Meeting ಸಭೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಈ ಕೆಳಗೆ ಸ್ಪಷ್ಟೀಕರಣ ನೀಡಲಾಗಿದೆ

►► ಪುಂಡಲೀಕ ಎನ್. ಕೇರೂರೆ, ಮುಖ್ಯಕಾರ್ಯನಿರ್ವಹಣಾಧಿಕಾರಿ

1. ಯಾವುದಾದರೂ ನ್ಯಾಯಾಲಯದಲ್ಲಿ Director Tenureಗೆ ಈವರೆಗೆ ತಡೆಯಾಜ್ಞೆ ಸಿಕ್ಕಿದೆಯೇ?

ಮಹಾಮಂಡಳದಲ್ಲಿ ಮಾಹಿತಿ ಲಭ್ಯವಿರುವಂತೆ ಈವರೆಗೆ ಯಾವುದೇ ನ್ಯಾಯಾಲಯದಲ್ಲಿ Director Tenure ಕುರಿತು ತಡೆಯಾಜ್ಞೆ ಸಿಕ್ಕಿರುವುದಿಲ್ಲ. ಪರಂತು ನ್ಯಾಯಮಿತ್ರ ಸಹಕಾರ ಬ್ಯಾಂಕ್ ನಿ; ಬೆಂಗಳೂರು ಇವರು ಪ್ರತ್ಯೇಕವಾಗಿ ಹೈಕೋರ್ಟ್‌ನಲ್ಲಿ ದಾವಾ ಸಲ್ಲಿಸಿದ್ದು (WP - 17508/2026(GM - RES)) ಈ ಬ್ಯಾಂಕಿಗೆ ಮಾತ್ರ ದಿನಾಂಕ : 07.07.2026 ರವರೆಗೆ Respondent are restrained from taking any coercive steps against the petitioner, till the next date. ಎಂದು Oral Orderದಲ್ಲಿ High Court ತಿಳಿಸಿದೆ.

2. ಮಹಾಮಂಡಳದಿಂದ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆಯೇ ?

ಹೌದು ಬೆಂಗಳೂರು ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ ದಿನಾಂಕ : 12.06.2026ರಂದು ಕೋರ್ಟ್ ವಿಚಾರಣೆಯನ್ನು ಜರುಗಿಸಿ ದಿನಾಂಕ : 07.07.2026ಕ್ಕೆ ಮುಂದೂಡಲಾಗಿದೆ. WP - 17388/2026 HCKARN. Date. 12.06.2026

3. ಅಧ್ಯಕ್ಷರಿಗೆ / ಉಪಾಧ್ಯಕ್ಷರಿಗೆ Director Tenure ಅನ್ವಯವಾಗುತ್ತದೆಯೇ?

ಈಗಾಗಲೇ ಭಾರತೀಯ ರಿಜರ್ವ್ ಬ್ಯಾಂಕು ಲಿಖಿತ ಮೂಲಕ ತುಮಕೂರಿನ ಕೆಂಪೆಗೌಡ ಪಟ್ಟಣ ಸೌಹಾರ್ದ ಸಹಕಾರ ಬ್ಯಾಂಕಿಗೆ ಪತ್ರ ಬರೆದು ಅಧ್ಯಕ್ಷರಿಗೂ ಅನ್ವಯವಾಗುತ್ತದೆಂದು ತಿಳಿಸಿರುತ್ತದೆ.

4. ಬ್ಯಾಂಕಿನ ವೃತ್ತಿಪರ ನಿರ್ದೇಶಕರಿಗೆ Tenure ಅನ್ವಯವಾಗುತ್ತದೆಯೇ ?

ಚುನಾಯಿತ ವೃತ್ತಿಪರ ನಿರ್ದೇಶಕರಿಗೆ Tenure ಅನ್ವಯಿಸುತ್ತದೆ.

5. 10 ವರ್ಷಗಳ ಅಧಿಕಾರಾವಧಿಯನ್ನು ಆಗಸ್ಟ್ 1, 2025 ರಿಂದ, ಅಂದರೆ ಗೆಜೆಟ್ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ದಿನಾಂಕದಿಂದ ಲೆಕ್ಕ ಹಾಕಲಾಗುತ್ತದೆಯೇ?

ಆಗಸ್ಟ್ 01, 2025ಕ್ಕೆ 10 ವರ್ಷಗಳ ನಿರಂತರ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಿರ್ದೇಶಕರು ಕನಿಷ್ಠ 3 ವರ್ಷಗಳ ವಿರಾಮ (Cooling period) ಅವಧಿಯನ್ನು ಪೂರ್ಣಗೊಳಿಸಿದ ನಂತರವೇ ಮರು ನಿರ್ದೇಶಕರಾಗಲು ಅರ್ಹರಾಗಿರುತ್ತಾರೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

6. ಪ್ರತಿ ಬ್ಯಾಂಕಿನಲ್ಲಿ ಇಬ್ಬರು ವೃತ್ತಿಪರ ನಿರ್ದೇಶಕರು ಕಡ್ಡಾಯವೇ ?

ಹೌದು ಪ್ರತಿ ಆಡಳಿತ ಮಂಡಳಿಯಲ್ಲಿ ಇಬ್ಬರು ವೃತ್ತಿಪರ ನಿರ್ದೇಶಕರುಗಳು ಇರಬೇಕಾಗುತ್ತದೆ.

7. ನಮ್ಮ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ 10 ವರ್ಷಕ್ಕಿಂತ ಮೀರಿದ ಅವಧಿಯ ನಿರ್ದೇಶಕರಿದ್ದಾರೆ ಈಗ ನಾವು ಸಭೆ ಜರುಗಿಸಿ ನಿರ್ಣಯ ಕೈಗೊಳ್ಳಬಹುದೇ?

ಯಾವುದೇ ಆಡಳಿತ ಮಂಡಳಿಯಲ್ಲಿ ಕೋರಂ ಇದ್ದರೆ ಸಭೆ ಜರುಗಿಸಿ ನಿರ್ಣಯ ಕೈಗೊಳ್ಳಬಹುದು.

8. 10 ವರ್ಷ ಅವಧಿ ಮೀರಿದ ನಿರ್ದೇಶಕರುಗಳು ನಿರ್ದಿಷ್ಟ ದಿನಾಂಕದವರೆಗೆ ಮುಂದುವರಿಯಲು ಭಾರತೀಯ ರಿಜರ್ವ್ ಬ್ಯಾಂಕು ದಿನಾಂಕ ಗೊತ್ತುಪಡಿಸಿದೆಯೇ ?

ಈ ಕುರಿತು ಭಾರತೀಯ ರಿಜರ್ವ್ ಬ್ಯಾಂಕು ಇವರೆಗೆ ಸ್ಪಷ್ಟವಾಗಿ ದಿನಾಂಕ ಗೊತ್ತು ಪಡಿಸಿಲ್ಲದ ಕಾರಣ ಆಯಾ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರೇ ಈ ಕುರಿತು ತೀರ್ಮಾನಿಸಬೇಕಾಗುತ್ತದೆ.

9. ನಮ್ಮ ಬ್ಯಾಂಕಿನ ಆಡಳಿತ ಮಂಡಳಿಯು ರಚಿತವಾಗಿ ಕೇವಲ 1½ ಅಥವಾ 2 ವರ್ಷವಾಗಿರುತ್ತದೆ ಸದರಿ ಅವಧಿ ಮುಗಿಯುವವರೆಗೆ ಮುಂದುವರಿಯಬಹುದೇ?

ನ್ಯಾಯಾಲಯ ಅಥವಾ ಕೇಂದ್ರ ಸರ್ಕಾರ, ಅಥವಾ ಭಾರತೀಯ ರಿಜರ್ವ್ ಬ್ಯಾಂಕಿನಿಂದ ಅನುಮತಿ ಸಿಕ್ಕಿದ್ದರೇ ಮುಂದುವರಿಸಬಹುದು.

10. ಮಂಡಳಿಯಲ್ಲಿ ಆಕಸ್ಮಿಕವಾಗಿ ನಿರ್ದೇಶಕ ಸ್ಥಾನಗಳು ಖಾಲಿಯಾದಲ್ಲಿ ಆ ಸ್ಥಾನಗಳನ್ನು ಭರ್ತಿ ಮಾಡುವ ವಿಧಾನ ಯಾವುದು ?

ದಿನಾಂಕ : 12.09.2025ರಂದು ತಿದ್ದುಪಡಿಯಾಗಿರುವ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ಪ್ರಕರಣ "29ಇ"ರಂತೆ ಸಹಕಾರ ಸಂಘದ ಮಂಡಳಿಯ ಸದಸ್ಯ ಸ್ಥಾನದಲ್ಲಿ ಮರಣ, ರಾಜೀನಾಮೆ, ವಜಾಮಾಡುವಿಕೆ ಅಥವಾ ಇತರ ಕಾರಣದಿಂದ ಉಂಟಾಗುವ ಯಾವುದೇ ಖಾಲಿ ಸ್ಥಾನವನ್ನು ಅಂಥ ಸಂಘದ ಉಪವಿಧಿಗಳಲ್ಲಿ ನಿರ್ದಿಷ್ಟಪಡಿಸಬಹುದಾದಂಥ ರೀತಿಯಲ್ಲಿ ಮಂಡಳಿಯ ಉಳಿದಿರುವ ಪದಾಪಧಿಯನ್ನು ಪರಿಗಣಿಸದೇ ಮಂಡಳಿಯೇ ಸ್ಥಾನಗಳನ್ನು ಭರ್ತಿ ಮಾಡಲು ಅವಕಾಶವಿರುತ್ತದೆ. ಆದರೇ ಕೋರಂ ಕಡ್ಡಾಯ. ಮತ್ತು ಪರಂತು ಮಂಡಳಿಯು ಯಾವ ಸದಸ್ಯರ ವರ್ಗದ ಸದಸ್ಯರಿಂದ ಖಾಲಿ ಆಗಿದೇ ಅದೇ ವರ್ಗದ ಸದಸ್ಯರನ್ನು ನಾಮ ನಿರ್ದೇಶನ (Co-option) ಮಾಡಿಕೊಳ್ಳಲು ಅಥವಾ ಭರ್ತಿ ಮಾಡಲು ಆಯಾ ಆಡಳಿತ ಮಂಡಳಿಗೆ ಅಧಿಕಾರವಿರುತ್ತದೆ.

11. ದಿನಾಂಕ : 12.09.2025ರ ಸಹಕಾರ ಸಂಘಗಳ ಕಾಯ್ದೆ ಕಲಂ29Eಗೆ ತಿದ್ದುಪಡಿಯಾಗಿರುವುದರಿಂದ ಇದಕ್ಕೆ ಸರ್ಕಾರ ನಿಯಮಾವಳಿಗಳನ್ನು ರಚಿಸಿಲ್ಲದ ಕಾರಣ ಇದನ್ನು ಜಾರಿಗೊಳಿಸಬಹುದೇ ?

ಸಹಕಾರ ಸಂಘಗಳ ಕಾಯ್ದೆ 1959 ಕಲಂ29Eದಲ್ಲಿ ನಿಯಮಾವಳಿಗಳನ್ನು ರಚಿಸುವುದಾಗಿ ತಿಳಿಸಿರುವುದಿಲ್ಲ. ಆದರೆ ಉಪ ನಿಯಮಗಳಲ್ಲಿ ಅಳವಡಿಸಿಕೊಳ್ಳಲು ಸೂಚಿಸಿದ್ದಾರೆ. ಬ್ಯಾಂಕಿನ ನಿಯಮಾವಳಿಗಳಲ್ಲಿ ಅಳವಡಿಸಿಕೊಂಡಿಲ್ಲದಿದ್ದರೂ ಸಹ ಕಾಯ್ದೆ ಕಲಂ29Eರಂತೆ ಆಡಳಿತದಲ್ಲಿ ಪಾಲಿಸಬೇಕಾಗುತ್ತದೆ.

12. ಮಹಿಳಾ ಮತ್ತು ವೇತನ ಗಳಿಕೆದಾರರ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿಗಳಿಗೆ Director Tenure ಅನ್ವಯಿಸುತ್ತದೆಯೇ ?

ಮಹಿಳಾ ಮತ್ತು ವೇತನ ಗಳಿಕೆದಾರರ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿಗೂ ಸಹ Director Tenure ಅನ್ವಯಿಸುತ್ತದೆ.

13. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನ ಖಾಲಿ ಆದಾಗ ಈ ಸ್ಥಾನಗಳನ್ನು ಭರ್ತಿ ಮಾಡುವ ವಿಧಾನ ತಿಳಿಸಿ.

ಈ ಬಗ್ಗೆ ಸಹಕಾರ ಸಂಘಗಳ ಕಾಯ್ದೆ ಕಲಂ 29F ತಿದ್ದುಪಡಿಯಾಗಿದ್ದು, ಇವರೆಗೆ ನಿಯಮಾವಳಿಗಳನ್ನು ಸರ್ಕಾರ ರಚಿಸಿಲ್ಲದ ಕಾರಣ ಸಹಕಾರ ಚುನಾವಣಾ ಪ್ರಾಧಿಕಾರದ ಮೂಲಕ ಅಧ್ಯಕ್ಷ/ಉಪಾಧ್ಯಕ್ಷರನ್ನು ಚುನಾಯಿಸಬೇಕಾಗುತ್ತದೆ.

14. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ಸೆಕ್ಷನ್ 56 ಸೆಕ್ಷನ್ 10A (2A)(i) ಭಾರತೀಯ ರಿಜರ್ವ್ ಬ್ಯಾಂಕಿನ ಸುತ್ತೋಲೆಯನ್ನು ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿಯು ಕ್ರಮವಿಡುವ ವಿಧಾನ ತಿಳಿಸಿ.

ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿಯು ಕಾಲಕಾಲಕ್ಕೆ ಬ್ಯಾಂಕಿಗೆ ಸಂಬಂಧಿಸಿದ ಕಾಯ್ದೆ / ತಿದ್ದುಪಡಿ / ಸುತ್ತೋಲೆ / ಮಾರ್ಗಸೂಚಿ ಹಾಗೂ ಇನ್ನಿತರೆ ಪತ್ರಗಳನ್ನು ಕಡ್ಡಾಯವಾಗಿ ಆಡಳಿತ ಮಂಡಳಿಯ ಸಭೆಯಲ್ಲಿ ವಿಷಯವನ್ನು ಮಂಡಿಸಿ ಅದಕ್ಕೆ ಪೂರ್ಣ ಟಿಪ್ಪಣಿಯನ್ನು ಒದಗಿಸಬೇಕು. ಸಭೆಯ ನಿರ್ಣಯ ರೇವಾ ಪುಸ್ತಕದಲ್ಲಿ ನಮೂದಿಸಿ ಸಂಬಂಧಪಟ್ಟವರಿಗೆ ತಲುಪಿಸಬೇಕು. ■

ಎಂಸಿಸಿ ಬ್ಯಾಂಕಿನಲ್ಲಿ ವಾರ್ಷಿಕ ಕಾರ್ಯಕ್ರಮತೆ ಪರಿಶೀಲನೆ, ಪ್ರಶಸ್ತಿ ಪ್ರದಾನ ಸಮಾರಂಭ



ಮಂಗಳೂರು : ಎಂಸಿಸಿ ಬ್ಯಾಂಕಿನ 2025-26ನೇ ಹಣಕಾಸು ವರ್ಷದ ವಾರ್ಷಿಕ ಕಾರ್ಯಕ್ರಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರು ಆಡಳಿತ ಕಚೇರಿಯ ಪಿ.ಎಫ್.ಎಕ್ಸ್. ಸಲ್ವಾನ್ ಸ್ಮಾರಕ ಸಭಾಂಗಣದಲ್ಲಿ ನಡೆಯಿತು. ಮಂಗಳೂರು ಧರ್ಮಪ್ರಾಂತ್ಯದ ಎಸ್ಪೆಟ್ ಮ್ಯಾನೇಜರ್‌ಗಳಾದ ವಂ.ಫಾ.ಮ್ಯಾಕ್ಸಿಂ ರೊಸಾರಿಯೊ ಉದ್ಘಾಟಿಸಿದರು.

ಸಿಬ್ಬಂದಿ ಕಾರ್ಯಕ್ರಮತೆ ಪರಿಶೀಲನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ವಹಿಸಿದ್ದರು. ದೈವಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ವಾಲ್ಟರ್ ನಂದಳಿಕೆ, ಲಾರ್ಡ್ ಸೆಂಟ್ರಲ್ ಶಾಲೆ, ಬಿಜೈನ ಪ್ರಾಂಶುಪಾಲರಾದ ವಂ.ಫಾ. ಜಾನ್ ಎಲ್. ಸಿಕ್ವೇರ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಎಸಿಪಿ ರವೀಶ್ ಎಸ್. ನಾಯಕ್ ಮುಖ್ಯ ಅತಿಥಿಗಳಾಗಿದ್ದರು. ಬ್ಯಾಂಕಿನ ಮಹಾಪ್ರಬಂಧಕರಾದ ಸುನಿಲ್ ಮಿನೇಜಸ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪುತ್ನೂರು ಶಾಖೆಯ ವ್ಯವಸ್ಥಾಪಕರಾದ ಶ್ರೀಮತಿ ಐರಿನ್ ಡಿಸೋಜ ಹಾಗೂ ಬಜ್ಜೆ ಶಾಖೆಯ ಸಿಬ್ಬಂದಿ ಕುಮಾರಿ ವೈಲೆಟ್ ಕ್ರಾಸ್ತಾ ಅವರನ್ನು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಗೌರವಿಸಲಾಯಿತು.

2025-26ನೇ ಸಾಲಿನ ಸ್ಟಾರ್ ಅಚೀವರ್ಸ್ ಪ್ರಶಸ್ತಿಯನ್ನು ಕುಲಶೇಖರ ಶಾಖೆಯ ವ್ಯವಸ್ಥಾಪಕರಾದ ಶ್ರೀಮತಿ ವಿಲ್ಮಾ ಜ್ಯೋತಿ ಸಿಕ್ವೇರ, ಮೂಡುಬಿದಿರೆ ಶಾಖೆಯ ಶ್ರೀಮತಿ ಶರೋನ್ ರೊಸಾರಿಯೊ, ಶಿರ್ವ ಶಾಖೆಯ ಶ್ರೀಮತಿ ಅನ್ನಿಲ್ಲಾ ಫೆರ್ನಾಂಡಿಸ್, ಕುಂದಾಪುರ ಶಾಖೆಯ ಶ್ರೀಮತಿ ಜ್ಯೋತಿ

ಬ್ಯಾರೆಲ್ಲೋ ಹಾಗೂ ಬೈಂದೂರು ಶಾಖೆಯ ಶ್ರೀ ಸಂದೀಪ್ ಕ್ವಾಡ್ರಸ್ ಅವರಿಗೆ ಪ್ರದಾನಿಸಲಾಯಿತು.

ಠೇವಣಿ ಮತ್ತು ಸಾಲ ವಿಭಾಗದಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಯ ಪ್ರಶಸ್ತಿಯನ್ನು ಅಶೋಕನಗರ ಶಾಖೆ ಪಡೆದುಕೊಂಡಿತು. ಠೇವಣಿ ಸಂಗ್ರಹಣಾ ಶ್ರೇಷ್ಠತಾ ಪ್ರಶಸ್ತಿಯನ್ನು ಫೌಂಡರ್ಸ್, ಕುಲಶೇಖರ, ಮೂಡುಬಿದಿರೆ, ಶಿರ್ವ, ಬಜ್ಜೆ ಹಾಗೂ ಕಾರ್ಕಳ ಶಾಖೆಗಳು ಪಡೆದುಕೊಂಡರೆ, ಸಾಲ ಬೆಳವಣಿಗೆ ಶ್ರೇಷ್ಠತಾ ಪ್ರಶಸ್ತಿಯನ್ನು ಕುಂದಾಪುರ, ಪುತ್ನೂರು, ಬಿ.ಸಿ.ರೋಡ್ ಹಾಗೂ ಬ್ರಹ್ಮಾವರ ಶಾಖೆಗಳು ಪಡೆದವು. ಕಾಸಾ, ಠೇವಣಿ ಮತ್ತು ಸಾಲ ಗುರಿಗಳ ಸಾಧನೆಗಾಗಿ ನೀಡಲಾದ ಅತ್ಯುತ್ತಮ ಶಾಖೆ ಸಾಧನೆ ಪ್ರಶಸ್ತಿಯನ್ನು ಉಡುಪಿ, ಬೆಳ್ತಂಗಡಿ, ಬೆಳ್ಳಣ್, ಬೈಂದೂರು ಹಾಗೂ ಸಂತೆಕಟ್ಟೆ ಶಾಖೆಗಳು ಪಡೆದುಕೊಂಡವು. ಅತಿ ಹೆಚ್ಚು ವ್ಯವಹಾರ ವಹಿವಾಟು ಪ್ರಶಸ್ತಿಯನ್ನು ಫೌಂಡರ್ಸ್ ಶಾಖೆ ಪಡೆದುಕೊಂಡರೆ, ಒಂದು ವರ್ಷದ ಮೈಲಿಗಲ್ಲು ಸಾಧನೆ ಪ್ರಶಸ್ತಿಯನ್ನು ಬೆಳ್ಳಣ್, ಬೆಳ್ತಂಗಡಿ ಹಾಗೂ ಬೈಂದೂರು ಶಾಖೆಗಳು ಪಡೆದುಕೊಂಡವು.

ನಿರ್ದೇಶಕರಾದ ಜೋಸೆಫ್ ಅನಿಲ್ ಪತ್ರಾವೊ, ಆಂಧ್ರ ಡಿಸೋಜ, ಹೆರಾಲ್ಡ್ ಮೊಂತೇರೊ, ಮೆಲ್ವಿನ್ ವಾಸ್, ರೋಶನ್ ಡಿಸೋಜ, ಶ್ರೀಮತಿ ಐರಿನ್ ರೆಬೆಲ್ಲೊ, ಎಲ್‌ರೊಯ್ ಕಿರಣ್ ಕ್ರಾಸ್ತೊ, ಡಾ.ಜೆರಾಲ್ಡ್ ಪಿಂಟೊ, ಫೆಲಿಕ್ಸ್ ಡಿಕ್ರುಜ್, ವೃತ್ತಿಪರ ನಿರ್ದೇಶಕರಾದ ಸಿ.ಜಿ.ಪಿಂಟೊ ಉಪಸ್ಥಿತರಿದ್ದರು.

ಉಪ ಮಹಾಪ್ರಬಂಧಕರಾದ ರಾಜ್ ಎಫ್.ಮಿನೇಜಸ್ ವಂದನಾರ್ಪಣೆ ಸಲ್ಲಿಸಿದರು. ಐಟಿ ವಿಭಾಗದ ಮುಖ್ಯಸ್ಥರಾದ ಅಲ್ವಿನ್ ಝೇವಿಯರ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

ಟೆಕ್ನೊಟೈಲ್ ಕೋ-ಆಪರೇಟಿವ್ ಬ್ಯಾಂಕ್ : ನೂತನ ನೆಲಮಂಗಲ ಶಾಖೆಯ ಉದ್ಘಾಟನೆ



ಬೆಂಗಳೂರು : ದಿನಾಂಕ : 19.06.2026ರಂದು ಬೆಂಗಳೂರಿನ ಟೆಕ್ನೊಟೈಲ್ ಕೋ-ಆಪರೇಟಿವ್ ಬ್ಯಾಂಕಿನ ನೆಲಮಂಗಲ ಶಾಖೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ನೂತನ ಶಾಖೆಯ ಉದ್ಘಾಟನೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಎಣ್ಣೆಗೆರೆ ಆರ್. ವೆಂಕಟರಾಮಯ್ಯ (ವೈ.ವಿ.ರಾಜು) ರವರು ಉದ್ಘಾಟಿಸಿದರು. ಬ್ಯಾಂಕಿನ ಉಪಾಧ್ಯಕ್ಷರಾದ ಡಾ. ಟಿ.ಎಸ್. ಕೃಷ್ಣಮೂರ್ತಿ (ಜರಿಕೃಷ್ಣ), ನಿರ್ದೇಶಕರುಗಳಾದ ಶ್ರೀ ಜಿ. ಅನಿಲ್ ಕುಮಾರ್, ಶ್ರೀ ಡಿ.ಆರ್. ಗೋಪಾಲಕೃಷ್ಣ, ಶ್ರೀ ಟಿ. ಭಾಸ್ಕರ್, ಶ್ರೀ ಪಿ.ದೇವರಾಜು, ಶ್ರೀ ಎಸ್. ಉಮಾಶಂಕರ್, ಶ್ರೀ ವಿ.ಆರ್. ವಿಶ್ವನಾಥನ್, ಶ್ರೀ ಪಿ.ಎಂ. ನಾಗರಾಜು, ಶ್ರೀ ಆರ್. ಉಮಾಶಂಕರ್, ಶ್ರೀ ಬಿ. ಜಗದೀಶ್, ಶ್ರೀಮತಿ ಸುಜಾತ ಜೈಶಂಕರ್, ಶ್ರೀಮತಿ ಹೆಚ್. ಪಾರ್ವತಿ, ಶ್ರೀ ಜಿ. ಶಿವಕುಮಾರ್, ಶ್ರೀ ಎಲ್.ಕೆ. ಜಯರಾಮ್, ಮುಖ್ಯಕಾರ್ಯನಿರ್ವಹಣಾಧಿಕಾರಿ (ಪ್ರ) ಶ್ರೀ ಸಿ.ಆರ್.ಪದ್ಮನಾಭನ್ ರವರುಗಳು ಉಪಸ್ಥಿತರಿದ್ದರು.



ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959 ಮತ್ತು ನಿಯಮಗಳು 1960 ಮುಖ್ಯಾಂಶಗಳು

► ಡಾ. ಗುರುಸ್ವಾಮಿ, ಅಡಿಷನಲ್ ರಿಜಿಸ್ಟ್ರಾರ್ (R)

● ಆಡಳಿತಾಧಿಕಾರಿಗಳ ನೇಮಕ (ಕಲಂ-30) ಮತ್ತು ವಿಶೇಷಾಧಿಕಾರಿಗಳ ನೇಮಕ (ಕಲಂ-31):

ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು ಸತತವಾಗಿ ಕಾಯ್ದೆ ನಿಯಮ ಮತ್ತು ಉಪವಿಧಿಗಳನ್ನು ಉಲ್ಲಂಘನೆ ಮಾಡಿ ಸಂಘದ ಹಿತಕ್ಕೆ ಧಕ್ಕೆಯನ್ನುಂಟು ಮಾಡುತ್ತಿದ್ದಲ್ಲಿ ಅಂತಹ ಸಹಕಾರ ಸಂಘಗಳ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗುತ್ತದೆ.

ಸಹಕಾರ ಸಂಘಗಳ ಆಡಳಿತ ಮಂಡಳಿಯ ಸದಸ್ಯರ ರಾಜೀನಾಮೆ, ಮರಣ, ಅನರ್ಹಗೊಳಿಸುವಿಕೆಯಿಂದ ಕೋರಂ ಕೊರತೆ ಉಂಟಾದಲ್ಲಿ ಅಂತಹ ಸಹಕಾರ ಸಂಘಗಳಿಗೆ ವಿಶೇಷಾಧಿಕಾರಿಯನ್ನು 6 ತಿಂಗಳ ಅವಧಿಗೆ ಮೀರದಂತೆ, ಗರಿಷ್ಠ 1 ವರ್ಷದವರೆಗೆ ನೇಮಕ ಮಾಡಲಾಗುತ್ತದೆ.

ಆಡಳಿತಾಧಿಕಾರಿಯು, ಚುನಾಯಿತ ಆಡಳಿತ ಮಂಡಳಿಯು ಮಾಡಬಹುದಾದ ಎಲ್ಲಾ ಕರ್ತವ್ಯಗಳನ್ನು ನಿಯಮಾನುಸಾರ ಮಾಡಲು ಬದ್ಧರಾಗಿರತಕ್ಕದ್ದು ಹಾಗೂ ಸಂಘದ ಆಡಳಿತ ಮಂಡಳಿಗೆ ಚುನಾವಣೆಯನ್ನು ನಡೆಸಿ ಹೊಸ ಆಡಳಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸತಕ್ಕದ್ದು.

● ಚುನಾವಣೆ (ಕಲಂ-39-ಎ ಇಂದ ಕೆ):

ಪ್ರತಿ ಸಹಕಾರ ಸಂಘದಲ್ಲೂ 5 ವರ್ಷಕ್ಕೊಮ್ಮೆ ಆಡಳಿತ ಮಂಡಳಿಗೆ ಚುನಾವಣೆಗಳು ನಡೆಯಬೇಕು. ಈ ಚುನಾವಣೆಯಲ್ಲಿ ಪ್ರತಿಸದಸ್ಯನಿಗೂ ಅವನ ಷೇರು ಹಣ ಎಷ್ಟೇ ಇರಲಿ ಒಂದು ಮತ ಮಾತ್ರ ಇರುತ್ತದೆ.

ಚುನಾವಣೆ ನಡೆಸಲು ಹಾಲಿ ಅಧಿಕಾರದಲ್ಲಿರುವ ಆಡಳಿತ ಮಂಡಳಿಯು ಅದರ ಅಧಿಕಾರದ ಅವಧಿ ಮುಗಿಯುವುದಕ್ಕೆ ಕಡೆಯ ಪಕ್ಷ ಆರು ತಿಂಗಳು ಮುಂಚಿತವಾಗಿ ಪ್ರಾಧಿಕಾರಕ್ಕೆ ತಿಳಿಸಬೇಕು. ಪ್ರಾಧಿಕಾರಕ್ಕೆ ಚುನಾವಣೆ ನಡೆಸಲು ಅಗತ್ಯವಾದ ದಾಖಲೆಗಳು, ಮಾಹಿತಿ ಮುಂತಾದವನ್ನು ಒದಗಿಸಬೇಕು. ಹಾಗೂ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರಗಳನ್ನು ನೀಡಬೇಕು. ಚುನಾವಣಾ ವೆಚ್ಚವನ್ನು ಸಂಘವೇ ಭರಿಸಬೇಕು.

● ನಿವ್ವಳ ಲಾಭ ವಿತರಣೆ (ಕಲಂ-57):

ಒಂದು ಸಹಕಾರಿ ಸಂಘದಲ್ಲಿ ಬಂದ ಲಾಭದಲ್ಲಿ ಒಟ್ಟು ಖರ್ಚುಗಳನ್ನು ಕಳೆದ ನಂತರ ಮತ್ತು ಸವಕಳಿ, ಪಾವತಿ ಮಾಡಲಾಗದೆ ಉಳಿದ ಖರ್ಚುಗಳು ಮುಂತಾದವುಗಳಿಗೆ ಹಣವನ್ನು ತೆಗೆದ ನಂತರ ಉಳಿದ ಲಾಭದ ಹಣವೇ ನಿವ್ವಳ ಲಾಭ ಆಗಿರುತ್ತದೆ. ನಿವ್ವಳ ಲಾಭದ ವಿತರಣೆಯನ್ನು ಮಹಾಸಭೆಯಲ್ಲಿಯೇ ಮಾಡಬೇಕು. ಈ ನಿವ್ವಳ ಲಾಭದಲ್ಲಿ:

- ಶೇ. 25 ರಷ್ಟು ಕಡಿಮೆ ಇಲ್ಲದಂತೆ ಸಂಘದ ಕಾಯ್ದಿಟ್ಟ ನಿಧಿ (ರಿಸರ್ವ್ ಫಂಡ್) ಗೆ ವರ್ಗಾಯಿಸಬೇಕು;

- ಉಳಿದ ಲಾಭದಿಂದ ಶೇ. 2 ರಷ್ಟನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದಲ್ಲಿರುವ ಸಹಕಾರ ಶಿಕ್ಷಣ ನಿಧಿಗೆ ವರ್ಗಾಯಿಸಬೇಕು;
- ಪಟ್ಟಣ ಸಹಕಾರ ಬ್ಯಾಂಕುಗಳು ಶೇ. ಎರಡರಷ್ಟು ಮೊತ್ತವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲಕ್ಕೆ ಮತ್ತು ಶೇ. ಒಂದರಷ್ಟನ್ನು ಕ.ರಾ.ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಲಕ್ಕೆ ವಂತಿಗೆಯಾಗಿ ನೀಡಬೇಕು;
- ಉಳಿದ ಲಾಭದಲ್ಲಿ ಸದಸ್ಯರಿಗೆ ಅವರು ಸಂಘದೊಡನೆ ನಡೆಸಿರುವ ವ್ಯವಹಾರಕ್ಕೆ ಅನುಗುಣವಾಗಿ ಬೋನಸ್ ನೀಡಬಹುದು;
- ಉಳಿದ ಲಾಭವನ್ನು ಉಪನಿಯಮಗಳಲ್ಲಿ ನಿಗದಿ ಪಡಿಸಿದ ಪ್ರಕಾರ ಸಂಘದ ಕಟ್ಟಡ ನಿಧಿ ಮುಂತಾದ ಇತರ ನಿಧಿಗಳಿಗೆ ವರ್ಗಾಯಿಸಬಹುದು.
- ಉಳಿದ ಲಾಭದಲ್ಲಿ ಸದಸ್ಯರಿಗೆ ಲಾಭಾಂಶ ಹಂಚಿಕೆ ಮಾಡಬಹುದು; ಆದರೆ ಸಹಕಾರ ಶಿಕ್ಷಣ ನಿಧಿಗೆ ವಂತಿಗೆ ನೀಡದೆ ಲಾಭಾಂಶ ವಿತರಣೆ ಮಾಡುವಂತಿಲ್ಲ.

● ಲೆಕ್ಕ ಪರಿಶೋಧನೆ (ಕಲಂ-63):

1. ಪ್ರತಿ ಸಹಕಾರ ಸಂಘದ ಲೆಕ್ಕ ಪತ್ರಗಳ ಪರಿಶೋಧನೆಯು ಹಣಕಾಸಿನ ವರ್ಷ ಮುಗಿದ ಆರು ತಿಂಗಳ ಒಳಗಾಗಿ ಮುಗಿಯಬೇಕು;
2. ಲೆಕ್ಕ ಪರಿಶೋಧಕರನ್ನು ಸಂಘದ ಮಹಾಸಭೆ ನೇಮಿಸಬೇಕು;
3. ಸರ್ಕಾರವು / ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಇವರು ಅಂಗೀಕರಿಸಿದ ಲೆಕ್ಕಪತ್ರ ಸಂಸ್ಥೆ / ಸನ್ನದು ಲೆಕ್ಕ ಪರಿಶೋಧಕರನ್ನು ಮತ್ತು ಅಂಗೀಕೃತ ಅನುಭವ ಮತ್ತು ವಿದ್ಯಾರ್ಹತೆ ಉಳ್ಳವರನ್ನು ಮಾತ್ರವೇ ನೇಮಿಸಬೇಕು;
4. ಅಂತಹ ಲೆಕ್ಕ ಪತ್ರ ಸಂಸ್ಥೆಗಳನ್ನು ಅಥವಾ ಲೆಕ್ಕಪರಿಶೋಧಕರನ್ನು ಸರ್ಕಾರ ಅಥವಾ, ಸರ್ಕಾರ ಅಧಿಕಾರ ನೀಡಿದ ಒಂದು ಪ್ರಾಧಿಕಾರ ಅಂಗೀಕರಿಸಿದ ಪಟ್ಟಿಯಿಂದ ನೇಮಿಸಬೇಕು;
5. ಪ್ರತಿ ಹಣಕಾಸಿನ ವರ್ಷದಲ್ಲಿ ಕಡೆಯ ಪಕ್ಷ ಒಮ್ಮೆಯಾದರೂ ಲೆಕ್ಕಪರಿಶೋಧನೆ ನಡೆಯಬೇಕು;
6. ಪ್ರತಿ ಶೃಂಗ ಸಂಸ್ಥೆಯ ಲೆಕ್ಕ ಪರಿಶೋಧನಾ ವರದಿಯನ್ನು ರಾಜ್ಯ ವಿಧಾನ ಮಂಡಲದಲ್ಲಿ ಮಂಡಿಸಬೇಕು.

● ವಿಚಾರಣೆ (ಕಲಂ-64):

ಸಂಘದ ಆಡಳಿತ ಮಂಡಳಿಯೇ ಎಚ್ಚರದಿಂದ ಇದ್ದು ಸೂಕ್ತ ವಿಚಾರಣೆಗಳನ್ನು ನಡೆಸಿ ಆಂತರಿಕ ಲೋಪದೋಷಗಳನ್ನು ಕಂಡುಹಿಡಿದುಕೊಂಡು, ಅವುಗಳನ್ನು ಪರಿಹರಿಸಿಕೊಳ್ಳುವುದು ಉತ್ತಮ ಸಂಘಗಳ ಲಕ್ಷಣ. ವಿಚಾರಣೆ ನಡೆಸುವ ಅಧಿಕಾರ ನಿಬಂಧಕರಿಗೆ ಇರುತ್ತದೆ.

(ಮುಂದಿನ ಸಂಚಿಕೆಗೆ...)



01. ನಮ್ಮ ಒಬ್ಬ ಸದಸ್ಯರು 5 ವರ್ಷ ಚುನಾಯಿತ ನಿರ್ದೇಶಕರಾಗಿದ್ದು, ತಕ್ಷಣ ಬ್ಯಾಂಕಿನಲ್ಲಿ ವೃತ್ತಿಪರ ನಿರ್ದೇಶಕರಾಗಿ ಸಹ-ಆಯ್ಕೆ ಆಗಿರುತ್ತಾರೆ. ಈಗ ಅವರು 5 ವರ್ಷ ಚುನಾಯಿತ ನಿರ್ದೇಶಕರಾಗಿ ಮತ್ತು 4 ವರ್ಷ ವೃತ್ತಿಪರ ನಿರ್ದೇಶಕರಾಗಿ ಸತತ 9 ವರ್ಷಗಳ ಸೇವೆ ಸಲ್ಲಿಸಿರುತ್ತಾರೆ. ಇವರಿಗೆ ಒಂದು ವರ್ಷದಲ್ಲಿ ಗರಿಷ್ಠ ಅವಧಿಯ ನಿರ್ಬಂಧ ಅನ್ವಯವಾಗುವುದೇ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬೆಳಗಾವಿ.

ಉತ್ತರ : ವೃತ್ತಿಪರ ನಿರ್ದೇಶಕ ಕೋರಂಗ ಕೊಡುಗೆ ನೀಡದಿದ್ದರೂ ಅಥವಾ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಹೊಂದಿಲ್ಲದಿದ್ದರೂ ಸಹ, ಕಾನೂನಿನ ದೃಷ್ಟಿಯಲ್ಲಿ “ನಿರ್ದೇಶಕರು” ಎಂದೇ ಪರಿಗಣಿಸಲ್ಪಡುತ್ತಾರೆ. ಇದರ ಹಿಂದಿನ ಮುಖ್ಯ ಕಾರಣಗಳು ಇಲ್ಲಿವೆ:

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಸೆಕ್ಷನ್ 10A(2A)(i) ಏನು ಹೇಳುತ್ತದೆ? “ಅಧ್ಯಕ್ಷ ಅಥವಾ ಪೂರ್ಣಾವಧಿ ನಿರ್ದೇಶಕ ಹೊರತುಪಡಿಸಿ, ಬ್ಯಾಂಕಿಂಗ್ ಕಂಪನಿಯ ಯಾವುದೇ ನಿರ್ದೇಶಕರು ಸತತವಾಗಿ 10 ವರ್ಷಕ್ಕಿಂತ ಹೆಚ್ಚು ಕಾಲ ಹುದ್ದೆಯಲ್ಲಿರಬಾರದು. “ಮುಖ್ಯ ಪದಗಳು: “ಯಾವುದೇ ನಿರ್ದೇಶಕರು” + “ಯಾವ ಹೆಸರಿನಿಂದ ಕರೆಯಲ್ಪಟ್ಟರೂ” + “ಚುನಾವಣೆ ಅಥವಾ ಸಹ-ಆಯ್ಕೆ ಮೂಲಕವಾದರೂ”.

ಆರಬಿವ ಹೊರಡಿಸಿರುವ ಆಡಳಿತ ನಿರ್ದೇಶನಗಳ ಪ್ರಕಾರ, ಒಬ್ಬ ವ್ಯಕ್ತಿಯನ್ನು ನಿರ್ದೇಶಕರನ್ನಾಗಿ ನೇಮಕ ಮಾಡುವ ವಿಧಾನವು (ಚುನಾಯಿತ,

ನಾಮನಿರ್ದೇಶಿತ ಅಥವಾ ಸಹ-ಆಯ್ಕೆ (Co-opted) ಅಪ್ರಸ್ತುತ ಅವರು ಮಂಡಳಿಯಲ್ಲಿ ಕುಳಿತುಕೊಳ್ಳುತ್ತಾರೆಯೇ ಎಂಬುದು ಮಾತ್ರ ಮುಖ್ಯ. ಒಮ್ಮೆ ಅವರು ನಿರ್ದೇಶಕ ಎಂಬ ಸ್ಥಾನವನ್ನು ಹೊಂದಿದ್ದರೆ, ಅವಧಿಯ ಮಿತಿಯು ಕಡ್ಡಾಯವಾಗಿ ಅನ್ವಯಿಸುತ್ತದೆ. ಈ ಬಗ್ಗೆ ರಿಜರ್ವ್ ಬ್ಯಾಂಕಿನಿಂದ ಸ್ಪಷ್ಟೀಕರಣ ಕೇಳಲಾಗಿದೆ.

02. ನಮ್ಮ ಬ್ಯಾಂಕಿನಲ್ಲಿ ಒಬ್ಬರು ಸತತ 12 ವರ್ಷಗಳಿಂದ ನಿರ್ದೇಶಕರಾಗಿದ್ದು, ಕಳೆದ ಎರಡು ವರ್ಷಗಳಿಂದ ಬೋರ್ಡ್ ಆಫ್ ಮ್ಯಾನೇಜ್‌ಮೆಂಟಿನ ಸದಸ್ಯರೂ ಆಗಿದ್ದಾರೆ. ರಿಜರ್ವ್ ಬ್ಯಾಂಕಿನ 10 ವರ್ಷಗಳ ಗರಿಷ್ಠ ಅವಧಿ ಜಾರಿಗೆ ಬಂದು ನಿರ್ದೇಶಕರು ರಾಜೀನಾಮೆ ನೀಡಿದಲ್ಲಿ ಅವರು ಬೋರ್ಡ್ ಆಫ್ ಮ್ಯಾನೇಜ್‌ಮೆಂಟಿನ ಸದಸ್ಯರಾಗಿ ಮುಂದುವರಿಯಬಹುದೇ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ಬಿಜಾಪುರ ಜಿಲ್ಲೆ.

ಉತ್ತರ : ಬೋರ್ಡ್ ಆಫ್ ಮ್ಯಾನೇಜ್‌ಮೆಂಟಿನ ಸದಸ್ಯನನ್ನು “ನಿರ್ದೇಶಕ” ಎಂದು ಪರಿಗಣಿಸಲಾಗುವುದಿಲ್ಲ. ಆದಾಗ್ಯೂ ಈ ಕೆಳಗಿನ ಕಾರಣಗಳಿಂದ ಅವರು ಬೋರ್ಡ್ ಆಫ್ ಮ್ಯಾನೇಜ್‌ಮೆಂಟಿನ ಸದಸ್ಯರಾಗಿ ಮುಂದುವರಿಯಲು / ಪುನರಾಯ್ಕೆಯಾಗಲು ಸಾಧ್ಯವಿಲ್ಲ.


● ಹಾಲಿ ನಿರ್ದೇಶಕರು ಮಂಡಳಿಯ ವತಿಯಿಂದ ಬಿ.ಬಿ.ಎಂನ ಸದಸ್ಯರಾಗಿದ್ದು, ಬ್ಯಾಂಕಿನ ನಿರ್ದೇಶಕ ಸ್ಥಾನ ತೆರವು ಮಾಡಿದರೆ, ಬಿ.ಬಿ.ಎಂನ ಸದಸ್ಯತ್ವವು ರದ್ದಾಗುವುದು.

● ಹತ್ತು ವರ್ಷಗಳ ಸತತ ಸೇವೆಯ ಪರಿಣಾಮವಾಗಿ ನಿರ್ದೇಶಕ ಸ್ಥಾನವನ್ನು ತೆರವು ಮಾಡಿದ ನಂತರ ಅವರು ಮೂರು ವರ್ಷಗಳ ವಿರಾಮ ಪಡೆಯಬೇಕು. ವಿರಾಮದ ಕಾಲಾವಧಿಯಲ್ಲಿ ಬ್ಯಾಂಕಿನ ಗ್ರಾಹಕ ಮತ್ತು ಸದಸ್ಯನಾಗಿರುವುದನ್ನು ಹೊರತುಪಡಿಸಿ ಬ್ಯಾಂಕಿನೊಂದಿಗೆ ಬೇರೆ ಯಾವುದೇ ಸಂಬಂಧ ಇಟ್ಟುಕೊಳ್ಳಬಾರದು. ಆದ್ದರಿಂದ, ಅವರು ಬ್ಯಾಂಕಿನ ಬಿ.ಬಿ.ಎಂನ ಬಾಹ್ಯ ಸದಸ್ಯರಾಗಿ ಕೂಡ ಆಯ್ಕೆಯಾಗುವಂತಿಲ್ಲ.

ಶ್ರೀ ಲಕ್ಷ್ಮೀ ಮಹಿಳಾ ಸಹಕಾರ ಬ್ಯಾಂಕ್ : 32ನೇ ವಾರ್ಷಿಕ ಮಹಾಸಭೆ



ಬೆಂಗಳೂರು: ಶ್ರೀ ಲಕ್ಷ್ಮೀ ಮಹಿಳಾ ಸಹಕಾರ ಬ್ಯಾಂಕಿನ 32ನೇ ವಾರ್ಷಿಕ ಮಹಾಸಭೆಯನ್ನು ದಿನಾಂಕ : 07.06.2026ರಂದು ಬೆಂಗಳೂರಿನ ಶ್ರೀ ಭವಾನಿ ಕಲ್ಯಾಣ ಮಂದಿರ, ಬಸವನಗುಡಿ, ಬೆಂಗಳೂರು ಇಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ. ವಾಸವಿ ರಂಗಧಾಮ್ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ನಿರ್ಮಲ ಎ. ಮತ್ತು ಇತರೇ ನಿರ್ದೇಶಕರುಗಳು ಹಾಗೂ ಬ್ಯಾಂಕಿನ ಮುಖ್ಯಕಾರ್ಯ ನಿರ್ವಹಣಾಧಿಕಾರಿಯಾದ ಶ್ರೀ ಗೋವಿಂದಯ್ಯ ಟಿ. ರವರ ಸಮ್ಮುಖದಲ್ಲಿ ಜರುಗಿದ್ದು, ವಾರ್ಷಿಕ ಮಹಾಸಭೆಯಲ್ಲಿ ಹಿರಿಯ ಸದಸ್ಯರಿಗೆ, ಶೇವಣಿದಾರರಿಗೆ, ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಗಿರುತ್ತದೆ.





ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಅಮೆರಿಕಾ ಮತ್ತು ಇರಾನ್ ನಡುವಿನ ಹೊಸ ಒಪ್ಪಂದದ ನಂತರ ಜಾಗತಿಕ ತೈಲ ಸಾಗಣೆಗೆ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್‌ಗಳ ಸಂಚಾರ ಮತ್ತೆ ಆರಂಭವಾಗಿದ್ದು, ಅನೇಕ ಬೃಹತ್ ಕಚ್ಚಾ ತೈಲ ಟ್ಯಾಂಕರ್‌ಗಳು ಹಾರ್ಮುಜ್ ಜಲಸಂಧಿಯನ್ನು ದಾಟಲು ಆರಂಭಿಸಿವೆ ಎಂದು ವರದಿಯಾಗಿದೆ.
- ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯ ದೃಷ್ಟಿ ಹೀನರಾಗಿದ್ದ ಶಹಿಸ್ತಾ ಬೇಗಂ ಆರತಿ ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದು, ಅಂಧರ ಕ್ರಿಕ್ ಮತ್ತು ಫುಟ್‌ಬಾಲ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಆ ಮೂಲಕ ಅವರು ಯುವತಿಯರಿಗೆ ಮಾದರಿಯಾಗಿದ್ದಾರೆ.
- ಕ್ರೀಡೆಯಲ್ಲಿ ಸಾಧನೆ ಮಾಡಲು ಹೆಚ್ಚಿನ ಸಮಯವನ್ನು ಅಭ್ಯಾಸಕ್ಕೆ ಮೀಸಲಿಡಬೇಕಾಗಿರುವುದರಿಂದ, ವೃತ್ತಿಪರ ಕ್ರೀಡಾ ತರಬೇತಿ ಪಡೆಯಲು ಬಯಸುವ ಅನೇಕ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರೀಯ ಮುಕ್ತ ಶಾಲಾ ಶಿಕ್ಷಣ ಸಂಸ್ಥೆ (NIOS) ಸೇರಿದಂತೆ ವಿವಿಧ ಓಪನ್

ಸ್ಕೂಲಿಂಗ್ ವ್ಯವಸ್ಥೆಗಳತ್ತ ಮುಖ ಮಾಡುತ್ತಿದ್ದಾರೆ.

- ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲು ಪದ್ಮಮ್ಮ ಅವರಿಗೆ ನಾಟಿ ಬೀಜ ಸಂಗ್ರಹಣೆ ಮೊದಲಿನಿಂದಲೂ ಹವ್ಯಾಸ. ಕರ್ನಾಟಕದ ಹಲವು ಭಾಗಗಳಲ್ಲಿ ಬೆಳೆಯುವ ಮುಸುಕಿನ ಜೋಳದ ಬಗೆಬಗೆಯ ಬೀಜಗಳನ್ನು ಅವರು ಸಂಗ್ರಹಿಸಿದ್ದಾರೆ. ಒಂದೇ ತೆನೆಯಲ್ಲಿ ಹಳದಿ, ಕೆಂಪು, ನೇರಳೆ, ಕಂದು ಹೀಗೆ ನಾಲ್ಕೈದು ಬಣ್ಣಗಳ ಕಾಳುಗಳು ಇರುವ ಮುಸುಕಿನ ಜೋಳವೂ ಅವರ ಬಳಿ ಇದೆ.
- ಟಿ. ನರಸೀಪುರದ ಕೆಎಸ್‌ಐಸಿಯಲ್ಲಿ ಕಳೆದ 30 ವರ್ಷಗಳಿಂದ ಸಿಲ್ಕ್ ಸೀರೆ ತಯಾರಿಸುವ ಕೆಲಸ ಮಾಡುತ್ತಿದ್ದರೂ, ಮೈಸೂರಿನ ಭಾಗ್ಯ ಅವರಿಗೆ ಈವರೆಗೂ ಒಂದು ಸೀರೆಯನ್ನೂ ಖರೀದಿಸಲು ಆಗಿರಲಿಲ್ಲ. ಕಾರ್ಮಿಕರನ್ನು ಗೌರವಿಸುವ ನಿಟ್ಟಿನಲ್ಲಿ ತನ್ನ ನೌಕರರಿಗಾಗಿ ಸುಮಾರು 200 ಮೈಸೂರು ಸಿಲ್ಕ್ ಸೀರೆಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಿದ ವೇಳೆ ಭಾಗ್ಯಮ್ಮ ಹಾಗೂ ಇತರ ಕಾರ್ಮಿಕರು ತಮ್ಮಿಷ್ಟದ ಸೀರೆಗಳನ್ನು ಆಯ್ಕೆ ಮಾಡಿಕೊಂಡು ಸಂಭ್ರಮಿಸಿದ್ದಾರೆ.

ಹಿ ದು ಗ ರ ಅ ನಿ ಸಿ ಕೆ . . .



ಸಂತೋಷವಾಯಿತು : ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯೂ ಆರ್ಥಿಕ ಸಮಾನತೆಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರವನ್ನು ಚರ್ಚಿಸಲು ವಿಚಾರ ಸಂಕರಣ ಏರ್ಪಡಿಸಿತ್ತು ಎಂದು ವರದಿಯಾಗಿದೆ. ಈ ವಿಚಾರ ಸಂಕರಣದಲ್ಲಿ ಅಂತರರಾಷ್ಟ್ರೀಯ ನೀತಿ ನಿರೂಪಕರು, ಸಹಕಾರ ಬ್ಯಾಂಕಿಂಗ್ ವಲಯದ ತಜ್ಞರು ಸೇರಿ ಚರ್ಚೆ ನಡೆಸಿದ್ದು, ವಿಶ್ವಸಂಸ್ಥೆಗೂ ನಮ್ಮ ವಲಯದ ಬಗ್ಗೆ ಕಾಳಜಿ ಮೂಡಿದ್ದು ತಿಳಿದು ಸಂತೋಷವಾಯಿತು.

► ಎಂ. ಮಾಲತಿ ಬಡಿಗೇರ್., ಬಾಗಲಕೋಟೆ

ಅಭಿನಂದನೆಗಳು : ಲಕ್ನೋದಲ್ಲಿ ಇತ್ತೀಚೆಗೆ ನಡೆದ ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಪ್ರತಿಸ್ಪರ್ಧಿ ರಾಷ್ಟ್ರೀಯ ಮಹಾಸಮ್ಮೇಳನದಲ್ಲಿ ನಮ್ಮ ರಾಜ್ಯದ ಕೆಲ ಪಟ್ಟಣ ಸಹಕಾರಿ ಬ್ಯಾಂಕುಗಳು ಹಲವು ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು ತಿಳಿದು ಅಪಾರ ಹರ್ಷ ಉಂಟು ಮಾಡಿತು. ಇದಕ್ಕೆ ಕಾರಣರಾದ ಎಲ್ಲರಿಗೂ ಎಲ್ಲ ಸಹಕಾರಿಗಳ ಪರವಾಗಿ ಅಭಿನಂದನೆಗಳನ್ನು ತಿಳಿಸಬಯಸುತ್ತೇನೆ.

► ಕೆ.ಎಲ್. ಶಂಕರ್ ಸರ್ಜಾಪುರ್, ಬೆಂಗಳೂರು

ಸಂಪಾದಕರು :
ಪುಂಡಲಿಕ ಎನ್. ಕೇರೂರ್,
ಮುಖ್ಯಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ
ಮಹಾಮಂಡಳ ನಿ., ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, #35, 3rd Cross, Sudhamanagar, Bangalore - 560027.